

Section 4(1)(b)(i)- Organisational structure, aims and functions

Sl. no	Name of the Organisation	Address	Aims	Functions
01	ನಹಾಯಕ ಕಾರ್ಯವಾಲಕ ಅಭಿಯಂತರರವರ ಕಳೇರಿ, ಜೆ.ಪಿ.ನಗರ ಉಪವಿಭಾಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಈ ಕಳೇರಿಯ ಅಧಿನದಲ್ಲಿ 1) ಕಿರಿಯ ಅಭಿಯಂತರರು, ವಾಡ್ ಸಂಖ್ಯೆ 177, 2) ನಹಾಯಕ ಅಭಿಯಂತರರು, ವಾಡ್ ಸಂಖ್ಯೆ 178, 3) ನಹಾಯಕ ಅಭಿಯಂತರರು, ವಾಡ್ ಸಂಖ್ಯೆ 179, ಇವರುಗಳೊಂದಿಗೆ 3 ಕೆಲಸ ಪರಿವೀಕ್ಷಿಕರು ಹಾಗೂ ಗ್ಯಾಂಗೋಮ್ಯಾನೋಗಳು ಕಾರ್ಯನಿರ್ವಹಿಸುತ್ತಿರುತ್ತಾರೆ.	ನಹಾಯಕ ಕಾರ್ಯವಾಲಕ ಅಭಿಯಂತರರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೇರಿ, ಜೆ.ಪಿ.ನಗರ ಉಪವಿಭಾಗ, 10ನೇ ಅಡ್ಡರಸ್ತೆ 21ನೇ ಮುಖ್ಯರಸ್ತೆ, ಜೆ.ಪಿ.ನಗರ 2ನೇ ಹಂತ ಬೆಂಗಳೂರು-560078		ಸಹಾಯಕ ಕಾರ್ಯವಾಲಕ ಅಭಿಯಂತರರವರ ಕಳೇರಿ, ಜೆ.ಪಿ.ನಗರ ಉಪವಿಭಾಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಈ ಕಳೇರಿಯ ಅಧಿನದಲ್ಲಿ 1) ಕಿರಿಯ ಅಭಿಯಂತರರು, ವಾಡ್ ಸಂಖ್ಯೆ 177, 2) ನಹಾಯಕ ಅಭಿಯಂತರರು, ವಾಡ್ ಸಂಖ್ಯೆ 178, 3) ನಹಾಯಕ ಅಭಿಯಂತರರು, ವಾಡ್ ಸಂಖ್ಯೆ 179, ಇವರುಗಳೊಂದಿಗೆ 3 ಕೆಲಸ ಪರಿವೀಕ್ಷಿಕರು ಹಾಗೂ ಗ್ಯಾಂಗೋಮ್ಯಾನೋಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಸುವರ್ಣ ಪರವಾನಿಗೆ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿರುವ ಸ್ಥಳ ಪರಿವೀಕ್ಷಣೆ ಮಾಡಿ ವ್ಯತೀರಿಕ್ತವಾಗಿ ಕಟ್ಟಡ ಕಟ್ಟುತ್ತಿರುವ ಕಟ್ಟಡಗಳಿಗೆ ಕಾನೂನಿನಂತೆ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಭಿಯಂತರರವರಿಗೆ ಸೂಚಿಸುವುದು. ಎಲ್ಲಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಪರಿವೀಕ್ಷಣೆ ಮಾಡುವುದು ಸಾರ್ವಜನಿಕರಿಂದ ಹಾಗೂ ಮಾಹಿತಿ ಕೇಂದ್ರಗಳಿಂದ ಬರುವ ದೂರುಗಳನ್ನು ಪರಿಶೀಲಿಸಿ ಆಗಿಂದಾಗ್ಗೆ ಸಂಬಂಧಪಟ್ಟ ಅಭಿಯಂತರರವರಿಗೆ ವರದಿ ನೀಡುವಂತೆ ಸೂಚಿಸಲಾಗುವುದು. ಕಳೇರಿ ಸಿಬ್ಬಂದಿಗಳ ಕೆಲಸ ಕಾರ್ಯಗಳನ್ನು ನಿರೀಕ್ಷಿಸುವುದು.

Section 4(1)(b)(ii)- Powers and duties of officers and employees

Sl. no	Designation of the official/ employee	Duties allotted	Powers
02	ಸಹಾಯಕ ಕಾರ್ಯವಾಲಕ ಅಭಿಯಂತರರು ಜೀ.ಪಿ.ನಗರ (ಉಪ-ವಿಭಾಗ)	ಸಹಾಯಕ ಕಾರ್ಯವಾಲಕ ಅಭಿಯಂತರರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜೀ.ಪಿ.ನಗರ ಉಪವಿಭಾಗ, 10ನೇ ಅಡ್ಡರಸ್ತೇ, 21ನೇ ಮುಖ್ಯರಸ್ತೇ, ಜೀ.ಪಿ.ನಗರ 2ನೇ ಹಂತ ಬೆಂಗಳೂರು-560078	ವಾಡೆ ಸಂಖ್ಯೆ 177, 178 ಮತ್ತು 179 ರಲ್ಲಿ ನೇಲ ಅಂತಸ್ತು ಮತ್ತು ಮೊದಲ ಅಂತಸ್ತು ಕಟ್ಟಡ ನಕ್ಷೆಗಳಿಗೆ ರಸ್ತೆ ಅಗೆತಕ್ಕೆ ಅನುಮತಿ ನೀಡುವುದು. ಸುವರ್ಣ ಪರವಾನಿಗೆ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿರುವ ಸ್ಥಳ ಪರಿವೀಕ್ಷೆ ಮಾಡಿ ವ್ಯತೀರಿಕ್ತವಾಗಿ ಕಟ್ಟಡ ಕಟ್ಟುತ್ತಿರುವ ಕಟ್ಟಡಗಳಿಗೆ ಕಾನೂನಿನಂತೆ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಭಿಯಂತರರವರಿಗೆ ಸೂಚಿಸುವುದು. ಎಲ್ಲಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಪರಿವೀಕ್ಷೆ ಮಾಡುವುದು ಸಾರ್ವಜನಿಕರಿಂದ ಹಾಗೂ ಮಾಹಿತಿ ಕೇಂದ್ರಗಳಿಂದ ಬರುವ ದೂರುಗಳನ್ನು ಪರಿಶೀಲಿಸಿ ಆಗಿಂದಾಗೆ ಸಂಬಂಧಪಟ್ಟ ಅಭಿಯಂತರರವರಿಗೆ ಪರದಿ ನೀಡುವಂತೆ ಸೂಚಿಸಲಾಗುವುದು. ಕಳೇರಿ ಸಿಬ್ಬಂದಿಗಳ ಕೆಲಸ ಕಾರ್ಯಗಳನ್ನು ನಿರೀಕ್ಷಿಸುವುದು.

03	<p>ಕರಿಯ ಅಭಿಯಂತರರು: ಜೆ.ಪಿ.ನಗರ ವಾಡ್‌ ಸಂಖ್ಯೆ 177</p>	<p>ವಾಡ್ 177ರ ಕರಿಯ ಅಭಿಯಂತರರು ನೇಲ ಅಂತಸ್ತು ಮೊದಲ ಅಂತಸ್ತು ಕಟ್ಟಡಗಳಿಗೆ ನಕ್ಷೆ ರಸ್ತೆ ಅಗೆತಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಸಿದ್ಧಪಡಿಸಿ, ಅನುಮತಿಗೆ ಮಂಡಿಸುವುದು ಸುವಣಂ ಪರವಾನಿಗೆ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿರುವುದನ್ನು ಸ್ಥಳ ಪರಿವೀಕ್ಷಣೆ ಮಾಡಿ ವ್ಯತೀರಿಕ್ತವಾಗಿ ಕಟ್ಟಡ ಕಟ್ಟುತ್ತಿರುವ ಕಟ್ಟಡಗಳಿಗೆ ಕಾನೂನಿನಂತೆ ಕ್ರಮ ಜರುಗಿಸಿ, ವರದಿಯನ್ನು ತಯಾರಿಸಿ ಸಂಬಂಧಪಟ್ಟ ಅಧಿಕಾರಿಯವರಿಗೆ ಮಂಡಿಸುವುದು. ಎಲ್ಲಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಉಸ್ತುವಾರಿ ಹಾಗೂ ರಸ್ತೆ ಗುಂಡಿ ಬಿದ್ದಿರುವ ಸ್ಥಳಗಳನ್ನು ವಾಡ್ನ ಗ್ರಾಂಗ್‌ಮಾರ್ಗಗಳಿಂದ ಡಾಂಬರೀಕರಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಸೂಚಿಸುವುದು. ಸಾರ್ವಜನಿಕರಿಂದ ಮತ್ತು ಮಾಹಿತಿ ಕೇಂದ್ರದಿಂದ ಬರುವ ದೂರುಗಳನ್ನು ಸ್ವೀಕರಿಸಿ ಆಗಂದಾಗೆ ಪ್ರಕೃತಿ ವಿಕೋಪ ಅಗದಂತೆ ಕ್ರಮ ತೆಗೆದುಕೊಂಡು ವರದಿಯನ್ನು ಮಂಡಿಸುವುದು.</p>	
	<p>ಸಹಾಯಕ ಅಭಿಯಂತರರು: ಸಾರಕ್ಕು ವಾಡ್‌ ಸಂಖ್ಯೆ 178</p>	<p>ವಾಡ್ 178 ರ ಸಹಾಯಕ ಅಭಿಯಂತರರು ನೇಲ ಅಂತಸ್ತು ಮೊದಲ ಅಂತಸ್ತು ಕಟ್ಟಡಗಳಿಗೆ ನಕ್ಷೆ ರಸ್ತೆ ಅಗೆತಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಸಿದ್ಧಪಡಿಸಿ,ಅನುಮತಿಗೆ ಮಂಡಿಸುವುದು ಸುವಣಂ ಪರವಾನಿಗೆ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿರುವುದನ್ನು ಸ್ಥಳ ಪರಿವೀಕ್ಷಣೆ ಮಾಡಿ ವ್ಯತೀರಿಕ್ತವಾಗಿ ಕಟ್ಟಡ ಕಟ್ಟುತ್ತಿರುವ ಕಟ್ಟಡಗಳಿಗೆ ಕಾನೂನಿನಂತೆ ಕ್ರಮ ಜರುಗಿಸಿ ವರದಿಯನ್ನು ತಯಾರಿಸಿ ಸಂಬಂಧಪಟ್ಟ ಅಧಿಕಾರಿಯವರಿಗೆ ಮಂಡಿಸುವುದು. ಎಲ್ಲಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಉಸ್ತುವಾರಿ ಹಾಗೂ ರಸ್ತೆ ಗುಂಡಿ ಬಿದ್ದಿರುವ ಸ್ಥಳಗಳನ್ನು ವಾಡ್ನ ಗ್ರಾಂಗ್‌ಮಾರ್ಗಗಳಿಂದ ಡಾಂಬರೀಕರಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಸೂಚಿಸುವುದು. ಸಾರ್ವಜನಿಕರಿಂದ ಮತ್ತು ಮಾಹಿತಿ ಕೇಂದ್ರದಿಂದ ಬರುವ ದೂರುಗಳನ್ನು ಸ್ವೀಕರಿಸಿ ಆಗಂದಾಗೆ ಪ್ರಕೃತಿ ವಿಕೋಪ ಅಗದಂತೆ ಕ್ರಮ ತೆಗೆದುಕೊಂಡು ವರದಿಯನ್ನು ಮಂಡಿಸುವುದು.</p>	
	<p>ಸಹಾಯಕ ಅಭಿಯಂತರರು: ಶಾಖಾಂಬರಿನಗರ</p>	<p>ವಾಡ್ 179ರ ಸಹಾಯಕ ಅಭಿಯಂತರರು ನೇಲ ಅಂತಸ್ತು ಮೊದಲ ಅಂತಸ್ತು ಕಟ್ಟಡಗಳಿಗೆ ನಕ್ಷೆ ರಸ್ತೆ ಅಗೆತಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ಮಾಡಿ</p>	

	ವಾಡ್‌ ಸಂಖ್ಯೆ 179	<p>ವರದಿಯನ್ನು ಸಿದ್ಧಪಡಿಸಿ ಅನುಮತಿಗೆ ಮಂಡಿಸುವುದು ಸುಫಳ ವರವಾನಿಗೆ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿರುವುದನ್ನು ಸಭೆ ಪರಿವೀಕ್ಷೆ ಮಾಡಿ ವ್ಯತೀರ್ಕತಾಗಿ ಕಟ್ಟಡ ಕಟ್ಟುತ್ತಿರುವ ಕಟ್ಟಡಗಳಿಗೆ ಕಾನೂನಿನಂತೆ ಕ್ರಮ ಜರುಗಿಸಿ ವರದಿಯನ್ನು ತಯಾರಿಸಿ ಸಂಬಂಧಪಟ್ಟ ಅಧಿಕಾರಿಯವರಿಗೆ ಮಂಡಿಸುವುದು. ಎಲ್ಲಾ ಕಾಮಗಾರಿ ನಡೆಯುವ ಸಭೆಗಳಲ್ಲಿ ಉನ್ನತವಾರಿ ಹಾಗೂ ರಸ್ತೆ ಗುಂಡಿ ಬಿಡ್ಡಿರುವ ಸಭೆಗಳನ್ನು ವಾಡ್‌ನ ಗ್ರಾಂಗ್‌ಮಾರ್ಚ್‌ಗಳಿಂದ ಡಾಂಬರೀಕರಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಿದಂತೆ ಸೂಚಿಸುವುದು. ಸಾರ್ವಜನಿಕರಿಂದ ಮತ್ತು ಮಾಹಿತಿ ಕೇಂದ್ರದಿಂದ ಬರುವ ದೂರುಗಳನ್ನು ಸ್ವೀಕರಿಸಿ ಆಗಿಂದಾಗ್ನೆ ಪ್ರಕೃತಿ 4 ವಿಕೋಪ ಅಗದಂತೆ ಕ್ರಮ ತೆಗೆದುಕೊಂಡು ವರದಿಯನ್ನು ಮಂಡಿಸುವುದು.</p>	
	ತ್ರಫುವ ದಷ್ಟೆ ಸಹಾಯಕರು	<p>(ಅ) ವಾಡ್‌ ಸಂಖ್ಯೆ 177, 178 ಮತ್ತು 179 ರಲ್ಲಿ ನಲ್ಲಿ ಅಂತಸ್ತು ಮೌದಲು ಅಂತಸ್ತು ಕಟ್ಟಡಗಳಿಗೆ ರಸ್ತೆ ಅಗತ್ಯಕ್ಕೆ ಮಂಜೂರಾತಿಯಾಯವುದಕ್ಕೆ ಬಲ್ಲಾಳಿಸ್ತು ಪಡೆದೆ ಆಗಿಂದಾಗ್ನೆ ಬ್ರಾಹ್ಮಾಂಡಿನ್‌ ಜವಾ ಮಾಪುವುದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವೈತನಾಕಿಸ್ತು ತಯಾರಿಸಿ ಮಂಡಿಸುವುದು ಹಾಗೂ ಸೇವಾ ಪ್ರಸ್ತಕರಣಿಸ್ತು ಪರೀಕ್ಷೆಯಿಲಿಸಿ ವರೆದಿ ಮಂಡಿಸುವುದು.</p> <p>(ಆ) ಸಹಾಯಕ ಕಾರ್ಯವಾಲುಕ್ ಅಧಿಯಂತರರು ಕಾರ್ಣಿಕಾರಿ ನೌಕರರು ಮತ್ತೆ ವೈತನ್ ವೈತನ್ ಮಂಡಿಸುವುದು,</p> <p>(ಇ) ಕಾರ್ಣಿಕಾರಿ ನೌಕರರು ಹಾಜರಾತಿ ರಜ್‌ ಅರ್ಜಿಗಳು ದಾಖಲಾತಿ ಪ್ರಸ್ತಕೆ, ಚಲನ್ ವಲನ್ ಪ್ರಸ್ತಕೆ, ದೂರವಾಳಿ ಬಿಲ್‌ ಪ್ರಸ್ತಕೆ, ಪ್ರಸ್ತೀಲ್‌ ಪ್ರಸ್ತಕರಣ ಹಾಗೂ ಇತರೆ ಡಿ.ಸಿ. ಬಿಲ್‌, ರಸ್ತೆ ಅಗತ್ಯದ್ವಾರಾ ಪ್ರಸ್ತಕರಣಿಸ್ತು ನಿರ್ಹಾರಣೆ ಮಾಪುವುದು</p> <p>(ಈ) ಸಹಾಯಕ ಕಾರ್ಯವಾಲುಕ್ ಅಧಿಯಂತರರಲ್ಲಿ ನಿರ್ದೇಶನಗಳಿರುತ್ತಾಗೆ ಕಲೆಸ್ ನಿರ್ವಹಿಸುವುದು.</p>	
11	ದ್ವಿತೀಯ ದಷ್ಟೆ ಗಮನಕ್ಕೆ	<p>ವಾಡ್‌ ಸಂಖ್ಯೆ 177, 178 ಮತ್ತು 179ರಲ್ಲಿ ರಸ್ತೆ ಅಗತ್ಯಕ್ಕೆ ಬರವು ಅರ್ಜಿಗಳಿನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಯಂತರರಿಗೆ ನೀಡಿ ಸ್ವೀಕೃತಿ ಪಡೆಯುವುದು ರಸ್ತೆ ಅಗತ್ಯಕ್ಕೆ ಅನುಮತಿ ನೀಡಿಯವುದನ್ನು ಸಿದ್ಧಪಡಿಸಿ ಸಹಿಗಾರಿ ಮಂಡಿಸುವುದು. ಸಾರ್ವಜನಿಕರಿಂದ ಮತ್ತು ಮಾಹಿತಿ ಕೇಂದ್ರದಿಂದ ಬರವು ಅರ್ಜಿಗಳಿನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಯಂತರರಿಗೆ ನೀಡಿ ಸ್ವೀಕೃತಿ ಪಡೆಯುವುದು ನಾತರೆ ಅಧಿಯಂತರರಲ್ಲಿ ವರೆದಿಯನ್ನು ಪಡೆದೆ ಸಂಬಂಧಪಟ್ಟ ಕಾರ್ಣಿಕಾರಿಗೆ ವರೆದಿಯನ್ನು ರಾಷ್ಟ್ರೀಯವುದು. ಗ್ರಾಂಗ್‌ ಮಾರ್ಚ್‌ಗಳಿಗೆ ವೈತನ್ ಭರ್ತಾಕಾರೆ ಬಿಲ್‌ನ್ನು ತಯಾರಿಸಿ ಪಾತ್ರತೀಸಲು ಮಂಡಿಸುವುದು ಹಾಗೂ</p>	

		ಸೇವಾಮನ್ಯತೆಗಳನ್ನು ಪರೀಕ್ಷೆಲಿಸಿ ವರದಿಯನ್ನು ಘಂಡಿಸುವುದು.	
	ಕೆಲನ ಪರಿವೀಕ್ಷೆಕರು, ವಾಡ್‌ ಸಂಖ್ಯೆ 177 (ಖಾಲಿ)	ವಾಡ್‌ ಸಂಖ್ಯೆ 177 ಕೆಲನ ಪರಿವೀಕ್ಷೆಕರು, ವಾಡ್‌ನ ಗ್ರಾಂಗ್ರಾಮ್ಯಾನ್‌ಗಳ ಹಾಜರಾತಿಯನ್ನು ತೆಗೆದುಕೊಳ್ಳುವುದು, ವಾಡ್‌ನ ಅಭಿಯಂತರರು ಸೂಚಿಸುವ ಕೆಲಸಗಳಾದ ರಸ್ತೆಗಳಿಗೆ ಹಾಳಾಗಿರುವುದನ್ನು ಗ್ರಾಂಗ್ರಾಮ್ಯಾನ್‌ಗಳಿಂದ ಮುಚ್ಚಿಸುವುದು, ರಸ್ತೆ ಬದಿಯಲ್ಲಿ ಬಿದ್ದಿರುವ ಅನುಪಯುಕ್ತ ಕಟ್ಟಡದ ತ್ಯಾಜ್ಯ ವಸ್ತುಗಳು ಹಾಗೂ ಕಲ್ಲು ಮಣ್ಣಗಳನ್ನು ಲಾರಿಯಲ್ಲಿ ಸಾಗಿಸುವುದು ಮತ್ತು ವಾಡ್‌ ಅಭಿಯಂತರರ ಜೊತೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುವುದು.	
	ಕೆಲನ ಪರಿವೀಕ್ಷೆಕರು, ವಾಡ್‌ ಸಂಖ್ಯೆ 178	ವಾಡ್‌ ಸಂಖ್ಯೆ 178 ಕೆಲನ ಪರಿವೀಕ್ಷೆಕರು, ವಾಡ್‌ನ ಗ್ರಾಂಗ್ರಾಮ್ಯಾನ್‌ಗಳ ಹಾಜರಾತಿಯನ್ನು ತೆಗೆದುಕೊಳ್ಳುವುದು, ವಾಡ್‌ನ ಅಭಿಯಂತರರು ಸೂಚಿಸುವ ಕೆಲಸಗಳಾದ ರಸ್ತೆಗಳಿಗೆ ಹಾಳಾಗಿರುವುದನ್ನು ಗ್ರಾಂಗ್ರಾಮ್ಯಾನ್‌ಗಳಿಂದ ಮುಚ್ಚಿಸುವುದು, ರಸ್ತೆ ಬದಿಯಲ್ಲಿ ಬಿದ್ದಿರುವ ಅನುಪಯುಕ್ತ ಕಟ್ಟಡದ ತ್ಯಾಜ್ಯ ವಸ್ತುಗಳು ಹಾಗೂ ಕಲ್ಲು ಮಣ್ಣಗಳನ್ನು ಲಾರಿಯಲ್ಲಿ ಸಾಗಿಸುವುದು ಮತ್ತು ವಾಡ್‌ ಅಭಿಯಂತರರ ಜೊತೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುವುದು.	
	ಕೆಲನ ಪರಿವೀಕ್ಷೆಕರು, ವಾಡ್‌ ಸಂಖ್ಯೆ 179	ವಾಡ್‌ ಸಂಖ್ಯೆ 179 ಕೆಲನ ಪರಿವಿಂಷಾಹಾಯಂ, ವಾಡ್‌ನ ಗ್ರಾಂಗ್ರಾಮ್ಯಾನ್‌ಗಳ ಹಾಜರಾತಿಯನ್ನು ತೆಗೆದುಕೊಳ್ಳುವುದು, ವಾಡ್‌ನ ಅಭಿಯಂತರರು ಸೂಚಿಸುವ ಕೆಲಸಗಳಾದ ರಸ್ತೆಗಳಿಗೆ ಹಾಳಾಗಿರುವುದನ್ನು ಗ್ರಾಂಗ್ರಾಮ್ಯಾನ್‌ಗಳಿಂದ ಮುಚ್ಚಿಸುವುದು, ರಸ್ತೆ ಬದಿಯಲ್ಲಿ ಬಿದ್ದಿರುವ ಅನುಪಯುಕ್ತ ಕಟ್ಟಡದ ತ್ಯಾಜ್ಯ ವಸ್ತುಗಳು ಹಾಗೂ ಕಲ್ಲು ಮಣ್ಣಗಳನ್ನು ಲಾರಿಯಲ್ಲಿ ಸಾಗಿಸುವುದು ಮತ್ತು ವಾಡ್‌ ಅಭಿಯಂತರರ ಜೊತೆಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುವುದು.	
	ಗ್ರಾಂಗ್ರಾಮನ್, ವಾಡ್‌ ಸಂಖ್ಯೆ 177, 178 ಮತ್ತು 179	ಈ ಉಪ ವಿಭಾಗದ ವ್ಯಾಪ್ತಿಯಲ್ಲಿ ಆಯಾ ವಾಡ್‌ನಲ್ಲಿ ಗ್ರಾಂಗ್ರಾಮ್ರಾನ್‌ಗಳನ್ನು ನೇಮಿಸಿದ್ದ ಸಹಾಯಕ ಅಭಿಯಂತರರ ಸೂಚನೆಯಿಂದ ಕೆಲನ ಪರಿವೀಕ್ಷೆಕರ ಉಸ್ತುವಾರಿಯಲ್ಲಿ ದಿನನಿತ್ಯ ಮುಂಜಾನೆ (ಬೆಳಿಗ್ 7.30 ಗಂಟೆಯೊಳಗೆ ವಾಡ್‌ ಕಢೀರಿಯಲ್ಲಿ ಹಾಜರಿದ್ದ ಅಪರಾಹ್ನ 2.00 ಗಂಟೆಯೊಳಗೆ ದಿನನಿತ್ಯ ನಿಗದಿಪಡಿಸಿದ ಕಾರ್ಯ ವಿಧಾನದೊಂದಿಗೆ ಮೋರಿಯಿಂದ ಮಣ್ಣ ತೆಗೆಸುವುದು ಹಾಗೂ ಸಾಗಿಸುವುದು. ಗುಂಡಿಗಳನ್ನು ಮತ್ತು ರಸ್ತೆ ಅಗೆತದ ಭಾಗಗಳನ್ನು ಮುಚ್ಚುವುದು, ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಹಾಕಿರುವ ತ್ಯಾಜ್ಯ ವಸ್ತುಗಳನ್ನು ತೆಗೆದು ಸಾಗಿಸುವುದು, ರಸ್ತೆಗಳಲ್ಲಿ ಅನಧಿಕೃತ ತ್ಯಾಜ್ಯ ವಸ್ತುಗಳನ್ನು ಹಾಕಿರುವುದು ಕಂಡು ಬಂದಲ್ಲಿ ಸಹಾಯಕ ಅಭಿಯಂತರರ ನಿರ್ದೇಶನದಂತೆ ಕಾರ್ಯ ನಿರ್ವಹಿಸುವುದು ಇತ್ಯಾದಿ.	

	ನಾಲ್ಕನೇಯ ದಿನ ನೊಕರರು	<p>ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ಹಾಗೂ ಕಳೇರಿಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುವುದು ಕಳೇರಿಯನ್ನು ಸ್ಪಷ್ಟವಾಗಿಡುವುದು, ಪ್ರಥಮ ದಿನ ಗುರುತಿನ್ನರು ಹಾಗೂ ದ್ವಿತೀಯ ದಿನ ಗುರುತಿನ್ನರು ಸಿಬ್ಬಂದಿಗಳ ಕಡತಗಳ ವಹಿಗಳನ್ನು ಅಧಿಕಾರಿಗಳ ನೆಹಿಗಾಗಿ ಮಂಡಿಸುವುದು ನಂತರ ಕಡತಗಳ ವಹಿಗಳನ್ನು ಮನಃ ವಿಷಯಂ ನಿರ್ವಾಹಕರಿಗೆ ಹಿಂತಿರುಗಿಸುವುದು. ಜರೂರು ಸಮಯದಲ್ಲಿ ಇತರೆ ಕಳೇರಿಗಳಿಗೆ ಟಿಪಾಲು ರವಾನೆ ಕಾರ್ಯನಿರ್ವಹಿಸುವುದು.</p>	
--	---------------------	---	--

Section 4(1)(b)(iii)- Procedure followed in decision-making process

Activity	Description	Decision-making process/time limit for taking decision/ channels of supervision and accountability	Designation of final decision authority
ಕೆಂಪಿ ಕಾಯ್ದು 1976ರ ಅನ್ವಯ ಮುಖ್ಯ ಅಭಿಯಂತರರು (ದಕ್ಷಿಣ) ಮತ್ತು ಕಾರ್ಯಪಾಲಕ ಅಭಿಯಂತರರು ಜೀ.ಪಿ.ನಗರ ವಿಭಾಗ ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯನಿರ್ವಹಿಸುವುದು.	ಕೆಂಪಿ ಕಾಯ್ದು 1976ರ ಅನ್ವಯ ಮುಖ್ಯ ಅಭಿಯಂತರರು (ದಕ್ಷಿಣ) ಮತ್ತು ಕಾರ್ಯಪಾಲಕ ಅಭಿಯಂತರರು ಜಯನಗರ ವಿಭಾಗ ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯನಿರ್ವಹಿಸುವುದು.	ಕೆಂಪಿ ಕಾಯ್ದು 1976ರ ಅನ್ವಯ ಮುಖ್ಯ ಅಭಿಯಂತರರು (ದಕ್ಷಿಣ) ಮತ್ತು ಕಾರ್ಯಪಾಲಕ ಅಭಿಯಂತರರು ಜಯನಗರ ವಿಭಾಗ ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯನಿರ್ವಹಿಸುವುದು.	ಮುಖ್ಯ ಅಭಿಯಂತರರು (ದಕ್ಷಿಣ)

Section 4(1)(b)(iv)- Norms set for the discharge of functions

Sl.no	Function/service	Norms/standards of performance set	Time-frame	Reference document prescribing the norms (citizens charter, service charter, etc)
01	ನಿಗದಿ ಪಡಿಸಿರುವ ಮಾನದಂಡಗಳು ಹಾಗೂ ಮುಖ್ಯ ಅಭಿಯಂತರರು (ದಕ್ಷಿಣ) ಮತ್ತು ಕಾರ್ಯಪಾಲಕ ಅಭಿಯಂತರರು ಜಯನಗರ ವಿಭಾಗ ರವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುವುದು.	--	ಬಳಿಗ್ಗೆ 10:00 ರಿಂದ ಸಂಜ್ಞೆ 5:30 ರಿಂದಗೆ	ನಿಗದಿಪಡಿಸಿರುವ ಮಾನದಂಡಗಳು ಹಾಗೂ ಮುಖ್ಯ ಅಭಿಯಂತರರು (ದಕ್ಷಿಣ) ಮತ್ತು ಕಾರ್ಯಪಾಲಕ ಅಭಿಯಂತರರು ಜಯನಗರ ವಿಭಾಗ ರವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುವುದು.

Section 4(1)(b)(v)- Rules, regulations, instructions, manuals and records held/used

Sl.no	List of Acts, rules, regulations, instructions, manuals	list of Act, rules, etc
1	ಕೇವಂಸಿ ಕಾಯ್ದು 1976ರ ಅನ್ವಯ ಮುಖ್ಯ ಅಭಿಯಂತರರು (ದಕ್ಷಿಣ) ಮತ್ತು ಕಾರ್ಯವಾಲಕ ಅಭಿಯಂತರರು ಜಯನಗರ ವಿಭಾಗರವರು ನೀಡುವ ಸೂಚನೆಗಳು	ಕೇವಂಸಿ ಕಾಯ್ದು ಮನ್ತ್ರಕ್ಕೆ ಸರ್ಕಾರಿ ಮುದ್ರಣಾಲಯದಲ್ಲಿ ಮತ್ತು ಸಾರ್ವಜನಿಕ ಮನ್ತ್ರಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ.

Section 4(1)(b)(vi)- Categories of documents held

Sl. no	Category of the document	Title of the document	Custodian of the document
01	1. ದಾಖತ್ತು ಘಟನೆ 2. ಹಾಜರಾತಿ ಘಟನೆ 3. ಡಿ.ಸಿ.ಬಿಲ್‌ ಘಟನೆ (ಸಾಮಿಲಾತ್ತು ಬಿಲ್‌ನ ಘಟನೆ) 4. ಬಟ್ಲರ್‌ ವರ್ಹಿ 5. ಪಿ.ಆರ್‌ಎಸ್‌ಕೆಗಳು 6. ನಗದು ಘಟನೆ 7. ಟಿಪ್ಪಾತ್ತು ಘಟನೆ 8. ಅಧಿಕಾರಿ/ನೌಕರರು ಸೇವಾ ಘಟನೆ 9. ಅಡಿಟ್‌ ಘಟನೆ 10. ಪಿಯೋಪಕರಣ ಘಟನೆ 11. ಸಾಥದಧೀಕರ್ ರಂಜೀ ವಂಜೂರಾತಿ ಘಟನೆ 12. ಚಲನಾಪಲ್ಲನೆ ಘಟನೆ 13. ತಡವಾನಿ ಹಾಜರಾತು ನೌಕರರು ಮಹಿಳೆ ಘಟನೆ 14. ಮಹಿಳೆ ಹಕ್ಕೆ ಅರ್ಜಿಗಳು ದಾಖಲೆ ಘಟನೆ 15. ಸಾರ್ವಜನಿಕ ದೊರೆ ದಾಖಲು ಘಟನೆ 16. ಎಸ್‌ಎಬಿ.ಆರ್‌ಎಸ್‌ಕೆ 17. ಬಿ.ಆರ್‌ಎಸ್‌ಕೆ	1. ದಾಖತ್ತು ಘಟನೆ 2. ಹಾಜರಾತಿ ಘಟನೆ 3. ಡಿ.ಸಿ.ಬಿಲ್‌ ಘಟನೆ (ಸಾಮಿಲಾತ್ತು ಬಿಲ್‌ನ ಘಟನೆ) 4. ಬಟ್ಲರ್‌ ವರ್ಹಿ 5. ಪಿ.ಆರ್‌ಎಸ್‌ಕೆಗಳು 6. ನಗದು ಘಟನೆ 7. ಟಿಪ್ಪಾತ್ತು ಘಟನೆ 8. ಅಧಿಕಾರಿ/ನೌಕರರು ಸೇವಾ ಘಟನೆ 9. ಅಡಿಟ್‌ ಘಟನೆ 10. ಪಿಯೋಪಕರಣ ಘಟನೆ 11. ಸಾಥದಧೀಕರ್ ರಂಜೀ ವಂಜೂರಾತಿ ಘಟನೆ 12. ಚಲನಾಪಲ್ಲನೆ ಘಟನೆ 13. ತಡವಾನಿ ಹಾಜರಾತು ನೌಕರರು ಮಹಿಳೆ ಘಟನೆ 14. ಮಹಿಳೆ ಹಕ್ಕೆ ಅರ್ಜಿಗಳು ದಾಖಲೆ ಘಟನೆ 15. ಸಾರ್ವಜನಿಕ ದೊರೆ ದಾಖಲು ಘಟನೆ 16. ಎಸ್‌ಎಬಿ.ಆರ್‌ಎಸ್‌ಕೆ 17. ಬಿ.ಆರ್‌ಎಸ್‌ಕೆ	

	<p>18. ತತ್ತ್ವಿಕ ವಂಜೂರಾತಿ ಪೆಸ್ತುಕೆ</p> <p>19. ಅಡಳಿತ ಕ್ಷಾಕೆ ವಂಜೂರಾತಿ ಪೆಸ್ತುಕೆ</p> <p>20. ಕಾಮಗಾವಿ ಕಾರ್ಯಕರ್ತಾದೇಶ ಪೆಸ್ತುಕೆ</p> <p>21. ಎಕ್ಕಿ ರಿಜಿಸ್ಟ್ರ್ರೋ</p> <p>22. ಟರ್ಪಿಡರ್ ಇ.ಎಂ.ಡಿ. ರಿಜಿಸ್ಟ್ರ್ರೋ</p> <p>23. ಅಳತೆ ಪೆಸ್ತುಕೆಗಳು</p>	<p>18. ತತ್ತ್ವಿಕ ವಂಜೂರಾತಿ ಪೆಸ್ತುಕೆ</p> <p>19. ಅಡಳಿತ ಕ್ಷಾಕೆ ವಂಜೂರಾತಿ ಪೆಸ್ತುಕೆ</p> <p>20. ಕಾಮಗಾವಿ ಕಾರ್ಯಕರ್ತಾದೇಶ ಪೆಸ್ತುಕೆ</p> <p>21. ಎಕ್ಕಿ ರಿಜಿಸ್ಟ್ರ್ರೋ</p> <p>22. ಟರ್ಪಿಡರ್ ಇ.ಎಂ.ಡಿ. ರಿಜಿಸ್ಟ್ರ್ರೋ</p> <p>23. ಅಳತೆ ಪೆಸ್ತುಕೆಗಳು</p>	
--	---	---	--

Section 4(1)(b)(vii)- Arrangement for consultation with, or representation by the members of the public in relation to the formulation of policy or implementation thereof

S.I. no	Function /service	Arrangement for consultation with, or representation of public in relation with policy formulation	Arrangement for consultation with, or representation of public in relation with policy implementation
01	ಸಾರ್ವಜನಿಕರಿಂದ ಕಾಮಗಾರಿಗೆ ಸಂಬಂಧಿಸಿದ ದೂರು ಬಂದಲ್ಲಿ ದೂರುದಾರರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು.	ಸಾರ್ವಜನಿಕರಿಂದ ಕಾಮಗಾರಿ ಇಲಾಖೆಗೆ ಸಂಬಂಧಿಸಿದ ದೂರು ಬಂದಲ್ಲಿ ದೂರುದಾರರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು.	ಸಹಾಯಕ ಕಾರ್ಯವಾಲಕ ಅಭಿಯಂತರರು (ಜೆ.ಪಿ.ನಗರಲುಪವಿಭಾಗ) ರವರ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಬರುವ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಬರುವ ದೂರಿನ ಬಗ್ಗೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವಂತೆ ಆಗಿಂದಾಗೆ ಸೂಚನೆ ಮತ್ತು ಆದೇಶ ನೀಡಲಾಗುತ್ತಿದೆ.

Section 4(1)(b)(viii)- Boards, councils, committees and other bodies constituted as part of the public authority

Name of board, council, committee etc	Composition	Powers and functions	Whether its meetings are open to the public /whether minutes of meetings accessible for public
ಅನ್ವಯಿಸ್ಪಾರ್ಡಲ್	ಅನ್ವಯಿಸ್ಪಾರ್ಡಲ್	ಅನ್ವಯಿಸ್ಪಾರ್ಡಲ್	ಅನ್ವಯಿಸ್ಪಾರ್ಡಲ್

Section 4(1)(b)(ix)& Section 4(1)(b) (x)- Directory of officers/ employees and their monthly remuneration

Sl. no	Name of the officers/employee	Designation	Office address/ contact number/ e-mail ID	Basic Pay
1.	ಶ್ರೀಮತಿ ಅನುಷ್ಠಾ .ಎ.ಎಂ	ನ.ಕಾ.ನಿ.ಅ. (ಪ್ರಧಾರ)	ಸರ್ಕಾರಿ.ಅ ಜೆ.ಪಿ.ನಗರ್ ಉಪ್ ವಿಭಾಗ 21ನೇ ಮುಖ್ಯರಸ್ತೇ 10ನೇ ಅಡ್ಡರಸ್ತೇ 2ನೇ ಹಂತ ಜೆ.ಪಿ.ನಗರ್ ಬೆಂಗಳೂರು -560 078 ದೂರವಾಣಿ ಸಂಖ್ಯೆ:- 26580900 Aeejpnagara@gmail.com	-
2.	ಶ್ರೀ ರಾಮು .ಎನ್	ನ.ಅ. ವಾಡ್‌ 177,178 (ಪ್ರಧಾರ)		-
3.	ಶ್ರೀ ಪ್ರದೀಪ್ ಕುಮಾರ್. ಅರ್	ನ.ಅ. ವಾಡ್‌ 179		52650
4.	ಶ್ರೀ ಮಲಹುಂಡಯ್ಯ	ಪ್ರ.ದ.ನೆ.		37900
5.	ಖಾಲ	ದೀ.ದ.ನೆ.		-
6.	ಶ್ರೀ ಶೈವಕುಮಾರ್ .ಎಂ	ಕೆ.ಪ. 178		36000
7.	ಖಾಲ	ಕೆ.ಪ. 177		-
8.	ಆರ್. ಅಶ್ವಧಾ ರಾಮನ್	ಕೆ.ಪ. 179		24050
9.	ಹಲೀಶ್ .ಎನ್	ಜವಾನ		17000
10.	ಆರ್. ರಾಯಪ್ಪ	ರ್ಯಾಂಗ್‌ಮೆನ್		27650
11.	ನಾದೇಶ್	ರ್ಯಾಂಗ್‌ಮೆನ್		23500
12.	ರಾಮು	ರ್ಯಾಂಗ್‌ಮೆನ್		27650

Section 4(1)(b)(xi)-Budget allocated to each agency including plans, etc

Agency	Plan/ Programme/ scheme/project/ activity/purpose for which budget is allotted	Proposed expenditure as on last year	Expected outcomes	Report of disbursements made or where such details are available (website, reports, notice board)
Nil	Nil	Nil	Nil	Nil

Section 4(1)(b)(xii)-Manner of execution of subsidy programmes

- a. Information on the nature of subsidy, eligibility criteria for accessing subsidy and designation of officer competent to grant subsidy under various programmes / schemes

Sl. no	Name of programme/activity	Nature/scale of subsidy	Eligibility criteria for grant of subsidy	Designation of officer for grant of subsidy
	Nil	Nil	Nil	Nil

- b. Describe the manner of execution of the subsidy programme

Sl.no	Name of programme/activity	Application procedure	Sanction procedure	Disbursement procedure
	Nil	Nil	Nil	Nil

Section 4(1)(b)(xiii)- particulars of recipients of concessions, permits or authorizations granted by the public authority

Sl.no	Name and address of recipient institutions	Nature/quantum of benefit granted	Date of grant	Name & designation of granting authority
	Nil	Nil	Nil	Nil

Section 4(1)(b)(xiv)- information available in electronic forms

Sl.no	Electronic data	Description (site address/location where available etc)	Contents or title	Designation and address of the custodian of information (held by whom)
	Nil	Nil	Nil	Nil

Section 4(1)(b)(xv)- particulars of facilities available to citizens for obtaining information

Facility	Description (location of facility/name etc)	Details of information available
Nil	Nil	Nil

Section 4(1)(b)(xvi)- Names, designations and other particulars of public information officers

a. Public information officer(PIO)

Sl. no	Name of the office /administrative unit	Name & designation of PIO	Office tel.no Residence tel.no Fax	E-mail
01	ಸಹಾಯಕ ಕಾರ್ಯವಾಲಕ ಅಭಿಯಂತರರವರ ಕಳ್ಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳ್ಳೇರಿ, ಜೆ.ಪಿ.ನಗರ ಉಪವಿಭಾಗ, 21ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, ಜೆ.ಪಿ.ನಗರ 2ನೇ ಹಂತ, ಬೆಂಗಳೂರು-560078.	ಶ್ರೀಮತಿ ಅನುಷ್ಠಾ ಎ.ಎಂ (ಪ್ರಾಭು) ಸಹಾಯಕ ಕರ್ಮನೀವಾಹಕ ಅಧಿಯಂತರರು	080-26580900	Aeejpnagara@gmail.com

b. Asst. public information officer

Sl. no	Name of the office /administrative unit	Name & designation of APIO	Office tel.no residence tel.no Fax	E-mail
01	ಸಹಾಯಕ ಕಾರ್ಯನಿರ್ವಹಕ ಅಭಿಯಂತರರು(ಜೀ.ಪಿ.ನಗರ್ ಉಪ ವಿಭಾಗ)ಕಣೇರಿ, 21ನೇ ಮುಖ್ಯರಸ್ತೇ 10ನೇ ಅಡ್ಡರಸ್ತೇ ಜೀ.ನಗರ್ 2ನೇ ಹರಳ, ಬೆಂಗಳೂರು -560 078	ಶ್ರೀಮತಿ ಅನುಷ್ಠಾ ಎ.ಎಂ (ಪ್ರಭುತ್ವ) ಸಹಾಯಕ ಕಾರ್ಯನಿರ್ವಹಕ ಅಭಿಯಂತರರು	080-26580900	Aeejpnagara@gmail.com

C. Appellate authority

Sl. no	Name of the office /administrative unit	Name & designation of appellate authority	Office tel. no residence tel. no Fax	E-mail
01	ಕಾರ್ಯಪಾಲಕ ಅಭಿಯಂತರರವರ ಕಣೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಣೇರಿ, ಶೋಭ ಅಪಾರ್ಟ್‌ಮೆಂಟ್ ಎದುರು 18ನೇ ಮುಖ್ಯರಸ್ತೇ, 39ನೇ ಅಡ್ಡರಸ್ತೇ, 4ನೇ "ಟಿ" ಬಾಂಕ್ ಜಯನಗರ ಬೆಂಗಳೂರು 560041	ಶ್ರೀ ಮಂಜುನಾಥರೆಡ್ಡಿ ಕಾರ್ಯಪಾಲಕ ಅಜಯಂತರರು	080-22975711	eejayanagar@gmail.com

Section 4(1)(b)(xvii)- Any other useful information/ information frequently asked by the public

Please give any other information or details of publications which are of relevance or of use to the citizens or which are frequently asked by the public.

ಪ್ರತೀಕೆ ವಾಟಾ ಪರಿಷ್ಕಾರಸಲರ್ವಾದ್ಯ.

Assistant Executive Engineer
J.P.Nagar Sub Division
Bruhath Bangalore Mahanagara Palike